

ಮಹೇಂದರ್ ತಮ್ಮ ನಿರ್ದೇಶನದ ‘ಅಕ್ಷತಂಗಿ’ ಸಿನಿಮಾಕ್ಕೆ ಇದನ್ನು ಬಳಸಿಕೊಂಡಿದ್ದಾರೆ. ಅದನ್ನು ಅವರೇ ಹಾಡಿದ್ದಾರೆ. ಇದಕ್ಕೆ ಏ. ಮನೋಹರ ಅವರ ಸಂಗೀತವಿದೆ. ಗೌರವಧನ ಬಿಡಿ, ಆ ಹಾಡಿರುವ ಬಂದು ಸೀಡಿಯನ್ನು ಕೊಡಲಿಲ್ಲ ಆ ಪ್ರಕ್ರಿಯೆ.

ನ್ಯೂಜಿಫ್ರಂಟೆಂಡ್ ಇಲ್ಲಿ ಉಲ್ಲೇಖಿಸಾರೆ. ಪತ್ರಿಕೆ ಸ್ನೇಹಿತರೊಬ್ಬರ ಅನುಭವ ಇದು. ಅವರು ಬೆಂಗಳೂರಿನಲ್ಲಿ ಅಟ್ಲೊದಲ್ಲಿ ಹೋಗುತ್ತಿರುವಾಗ ನನ್ನ ‘ಬಡವನಾದರೆ...’ ಕೇಳಿ ಅಟ್ಲೊದವನನ್ನು ‘ಈ ಹಾಡು ನಿನಗೋಕೆ ಇಷ್ಟು?’ ಎಂದು ಕೇಳಿದರಂತೆ. ಅಟ್ಲೊದವನು, ‘ಇದು ನನ್ನ ಮುಚ್ಚಿನ ಹಾಡು’ ಎಂದನಂತೆ. ಇದನ್ನು ಬರೆದವರ ಹೇಸರು ಗೋತ್ತೇ ಎಂದು ಕೇಳಿದಾಗ, ‘ಇಲ್ಲ ಬಿಡಿ, ಏನ ಸವಿತ್ರಾಗಿ ಬರೆದಿದ್ದಾನೆ ಆ ಬಡ್ಡಿಮಗ’ ಎಂದನಂತೆ ಅಟ್ಲೊ ಚಾಲಕ! ಈ ಹಾಡು ಕೇಳಿದ ಬೆಂಗಳೂರಿನ ಮಹಿಳಾ ಅಭಿಮಾನಿಯೊಬ್ಬರು ಸತತ ಮೂರು ವರ್ಷ ನನ್ನನ್ನು ಭೇಟಿಯಾಗಲು ಹುಡುಕಾಡಿದರಂತೆ. ನಾನು ಅವರ ಸಂಪೂರ್ಣ ಹೇಳತಿರಿದು. ಜೀಲ್ಲಾಧಿಕಾರಿಯೊಬ್ಬರು ಇದು ಮಾಡಿ ಮುಖ್ಯಮಂತ್ರಿ ಎಬ್ಬೋದಿ. ಕುಮಾರಸ್ವಾಮಿಯವರ ನಷ್ಟಿನ ಹಾಡು ಎಂದಧ್ರು ಕೇಳಿ ಮಿಷಿಯಾಯಿತು. ಕವಿತೆಗೆ ಸೀಮೆ, ಜಾತಿ, ಧರ್ಮಗಳ ಬಂಧನವಿಲ್ಲ ಎಂಬುದಕ್ಕೆ ಈ ಹಾಡು ಸಾಕ್ಷಿ. ಇಂತಹ ಉದಾಹರಣೆಗಳು ಬಹಳಷ್ಟು ಇವೆ. ಆದರೆ ಹಾಡಿದ ರಾಜು ಅನತ್ಯಸ್ವಾಮಿ, ಸ್ವರ ಸಂಯೋಜಿಸಿದ ಸಿ. ಅಶ್ವತ್ಥ ಈಗ ಇಲ್ಲ ಎಂಬ ನೋವು ನನ್ನನ್ನು ಬಾಧಿಸುತ್ತಲೇ ಇದೆ.

◆ ಹೆಚ್ಚಾಗಿಯಲ್ಲಿ ನಡೆಯುವುದನ್ನು ಬಿಟ್ಟು ನಿಮ್ಮದೇ ಆದ ದಾರಿಯನ್ನು ಕಂಡುಕೊಂಡಿದ್ದೀರಿ, ನಿಮ್ಮ ದಾರಿಯನ್ನು ಕಂಡುಕೊಳ್ಳುವಲ್ಲಿ ನೀವು ಎದುರಿಸಿದ ಸಾಧಾರಣೆಯನ್ನು ಕಾಢಿಕೊಂಡು ಯಾವ ಬಗೆಯಾಗಿದ್ದಾರುವು?

ಹೆಚ್ಚಾಗಿ ಒಂದಮ್ಮೆ ಅಪಾಯಿದ್ದು ಎಂದು ನಾನು ತಿಳಿದ್ದೇನೆ. ಕವಿ ಅಥವಾ ಅವನ ಕಾವ್ಯಕ್ಕೆ ಅದರಷ್ಟೇ ಆದ ಗುಣ ವಿಶೇಷಗಳು, ಆಲೋಚನೆಗಳು ಇರಬೇಕು. ಸಮಕಾಲೀನ ಸಮಸ್ಯೆಗಳಿಗೆ ಕವಿ ಸತ್ಯಾನಂದ ಪಾತ್ರೋಚ ಅವರ ಜೊತೆ ಸಂದರ್ಶಕ ವೆಂಕಟಗಿರಿ ದಳವಾಯಿ

